

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ವಿಡಿಯೋ ತಯಾರಿಕೆ

ನಿರೂಪಕರ ಆಯ್ಕೆಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಕನ್ನಡದಲ್ಲಿ ಕಲಿಕಾ ವಿಡಿಯೋಗಳನ್ನು ತಯಾರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ವಿಡಿಯೋಗಳನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಈಗಾಗಲೇ 8, 9 ಮತ್ತು 10ನೇ ತರಗತಿಯ ಪಠ್ಯಕ್ರಮಕ್ಕನುಗುಣವಾಗಿ ಪ್ರತಿ ವಿಷಯದಲ್ಲಿ 04 ವಿಡಿಯೋ ಶೀರ್ಷಿಕೆಗಳನ್ನು ಆಯ್ಕೆ ಮಾಡಲಾಗಿದ್ದು, ಸದರಿ ಶೀರ್ಷಿಕೆಗಳಡಿಯಲ್ಲಿ 20 ನಿಮಿಷಗಳ ವಿಡಿಯೋ ತಯಾರಿಸಲು ಸ್ಕ್ರಿಪ್ಟ್ ಅನ್ನು ಆಯಾಯ ವಿಷಯದಲ್ಲಿ ಬೋಧಿಸುತ್ತಿರುವ ಅಧ್ಯಾಪಕರ ಮೂಲಕ ತಯಾರಿಸಲಾಗಿದೆ.

ವಿಡಿಯೋಗಳನ್ನು ಅಕಾಡೆಮಿಯ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗುವುದು. ಆದುದರಿಂದ ಸ್ಕ್ರಿಪ್ಟ್ ಗೆ ಅನುಗುಣವಾಗಿ ಅವುಗಳನ್ನು ನಿರೂಪಣೆ ಮಾಡಲು ಸೂಕ್ತ ಪ್ರತಿಭಾನ್ವಿತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಕೆಳಕಂಡ ಅರ್ಹತೆಗಳನ್ನು ಒಳಗೊಂಡ ಆಸಕ್ತರು ತಮ್ಮ ಅರ್ಜಿಯನ್ನು ಕಳುಹಿಸಿಕೊಡಬಹುದಾಗಿದೆ:

1. ಕನ್ನಡದಲ್ಲಿ ಸುಲಲಿತವಾಗಿ ಮಾತನಾಡುವ ಕಲೆಯನ್ನು ಹೊಂದಿರಬೇಕು
2. ನಿರೂಪಣೆಯನ್ನು ಮಾಡಿ ಅನುಭವ ಹೊಂದಿರುವವರು. ಆದರೆ ಕಡ್ಡಾಯವಲ್ಲ
3. ಪ್ರೌಢಶಾಲೆಯಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗೆ ಆದ್ಯತೆ

(ವಿಶೇಷ ಪರಿಸ್ಥಿತಿಗಳಲ್ಲಿ, ತುಂಬಾ ಪ್ರತಿಭಾನ್ವಿತರಿದ್ದರೆ, ಪದವಿ ಪೂರ್ವ ಹಂತದಲ್ಲಿ

ಬೋಧಿಸುತ್ತಿರುವವರು ಅಥವಾ ನಿರುದ್ಯೋಗಿ ವಿಜ್ಞಾನ ಪದವೀಧರರನ್ನೂ ಪರಿಗಣಿಸಲಾಗುವುದು)

ಅರ್ಜಿ ಕಳುಹಿಸುವ ವಿಧಾನ

ಕೋವಿಡ್‌19 ಪಿಡುಗಿನ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿದಾರರು ತಮ್ಮ ವಿವರಗಳ ಜೊತೆಗೆ ಫೌಡಶಾಲಾ ಪಠ್ಯಕ್ರಮಗುಣವಾಗಿ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ಯಾವುದಾದರೊಂದು ಪಠ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು 2 ನಿಮಿಷಗಳ ವಿಡಿಯೋವನ್ನು ತಯಾರಿಸಿ ನಮ್ಮ ಇ-ಮೇಲ್ video.ksta@gmail.com ಗೆ ಕಳುಹಿಸಲು ಕೋರಲಾಗಿದೆ.

ಅರ್ಜಿದಾರರು ಕಳುಹಿಸಬೇಕಾದ ವಿವರ

1. ಹೆಸರು:
2. ವಿದ್ಯಾರ್ಹತೆ:
3. ವೃತ್ತಿಯ ವಿವರ:
4. ವಿಳಾಸ:
5. ದೂರವಾಣಿ ಸಂಖ್ಯೆ:
6. ನಿರೂಪಕರಾಗಿ ಅನುಭವ (ಕಡ್ಡಾಯವಲ್ಲ):

ಅರ್ಜಿಯೊಂದಿಗೆ ವಿಡಿಯೋವನ್ನು ಕಳುಹಿಸಬೇಕಾದ ಇ-ಮೇಲ್ : video.ksta@gmail.com

ಸೂಚನೆ

- ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಕಳುಹಿಸುವುದು
- ವಿಡಿಯೋ ತಯಾರಿಸುವಾಗ ಸರ್ಕಾರ ಸೂಚಿಸಿರುವ ಎಲ್ಲಾ ಕೋವಿಡ್‌19 ನಿಬಂಧನೆಗಳು ಮತ್ತು ಮಾರ್ಗಸೂಚಿಯನ್ನು ತಪ್ಪದೆ ಅನುಸರಿಸುವುದು